

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕು ನಿ. ವಿಜಯಪುರ

ಬಂಗಾರ ಸಾಮಾನುಗಳ ಮೇಲೆ ಸಾಲ ಪಡೆಯುವ ಬಗ್ಗೆ ಕಾಗದ ಪತ್ರಗಳು

ಸಾಲದ ಅರ್ಜಿ

ಗ್ರಾಹಕ ನಂ.....

ನಾನುಸಾಕೀನ.....

ಉದ್ಯೋಗ.....ವಯಸ್ಸು.....ಜಿ|| ವಿಜಯಪುರ ಬರಕೊಂಡ ಅರ್ಜಿ ಏನೆಂದರೆ- ನಾನು ತಮ್ಮ ಬ್ಯಾಂಕಿನ ಮೆಂಬರ/
ನಾಮಿನಲ ಮೆಂಬರನಿದ್ದು, ಈ ಕೆಳಗೆ ನಮೂದಿಸಿದ ನನ್ನ ಸ್ವಂತ ಮಾಲಿಕೆಯ ಬಂಗಾರ ಸಾಮಾನುಗಳನ್ನು ತಮ್ಮ ಬ್ಯಾಂಕಿನಲ್ಲಿ ವತ್ತಿ ಇಟ್ಟು
ಸಾಲ ಪಡೆಯಲು ಇಚ್ಛಿಸುತ್ತೇನೆ. ಸದರಿ ಸಾಲವನ್ನು ನನ್ನ.....ಕೆಲಸಕ್ಕೆ
ಉಪಯೋಗಿಸುತ್ತೇನೆ. ಈ ಕೆಳಗಿನ ಸಾಮಾನುಗಳನ್ನು ಬ್ಯಾಂಕಿನಿಂದ ನಿಯಮಿಸಲ್ಪಟ್ಟ ಸರಾಫರು ನನ್ನ ಸಮಕ್ಷಮದಲ್ಲಿ ಕಿಮ್ಮತ್ತು ಮಾಡಿದ್ದು,
ಅವುಗಳನ್ನು ಈಗ ಬ್ಯಾಂಕಿನ ಅಧಿಕಾರಿಗಳ ಕಬ್ಬಾಕ್ಕೆ ಕೊಟಿರುತ್ತೇನೆ. ಕಾರಣ ನನಗೆ.....ತಿಂಗಳು ಮುದ್ದತಿನವರೆಗೂ
ರೂ.....ಸಾಲ ಮಂಜೂರ ಮಾಡಬೇಕಾಗಿ ವಿನಂತಿ.

ತಾರೀಖು

(ಸಾಲಗಾರನ ಸಹಿ)

ವತ್ತಿ ಇಡುವ ಸಾಮಾನುಗಳ ವಿವರ

ಅ.ನಂ.	ದಾಗೀನುಗಳ ಹೆಸರು	ದಾಗೀನ ಸಂಖ್ಯೆ	ತೂಕ ಮತ್ತು ಅಜಮಾಸ ಕಿಮ್ಮತ್ತು		
			ಕಬ್ಬಾ ತೂಕ ಗ್ರಾಂ	ಪಕ್ಕಾ ತೂಕ ಗ್ರಾಂ	ಸರಾಫನು ಕಟ್ಟಿದ ಅಜಮಾಸ ಕಿಮ್ಮತ್ತು ರೂಪಾಯಿಗಳು

ಮೇಲ್ಕಾಣಿಸಿದ ಪ್ರಕಾರ ಎಲ್ಲ ಬಂಗಾರ ಸಾಮಾನುಗಳನ್ನು ಪರೀಕ್ಷಿಸಿ ತೂಕ ಮಾಡಿರುತ್ತೇನೆ. ಅವುಗಳ ಕಿಮ್ಮತ್ತು ರೂ.....

(ಅಕ್ಷರದಲ್ಲಿ).....ಇರುತ್ತದೆ.

ತಾರೀಖು :.....

(ಸರಾಫನ ಸಹಿ)

Sanctioned Loan of Rs. _____ for a Period of _____ Months

Interest at the rate of _____ % Percentage of loan to valuation is _____

Date : _____

Manager/Officer

Received the gold articles above as Security for Loan of Rs. _____ today

on

ಪ್ರಾಮಿಸರಿ ನೋಟ

ರೂ.

ನಾನು _____

ಸಾಕೀನ _____ ಬರಕೊಟ್ಟ ಪ್ರಾಮಿಸರಿ ನೋಟ ಏನೆಂದರೆ - ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕು ನಿ, ವಿಜಯಪುರ ಇವರಿಂದ ಈ ಹೊತ್ತು ಸಾಲವಾಗಿ ತೆಗೆದುಕೊಂಡ ರೂಪಾಯಿ _____

(ಅಕ್ಷರದಲ್ಲಿ) _____ ನನಗೆ ರೋಖಿ ಮುಟ್ಟಿರುತ್ತವೆ.

ಸದರೀ ಹಣವನ್ನು ಬ್ಯಾಂಕಿನವರು ಬೇಡಿದಾಗ್ಗೆ ಕರಾರ ಪ್ರಕಾರ ನೂರಕ್ಕೆ ವರ್ಷಕ್ಕೆ ರೂಪಾಯಿ _____

(ಅಕ್ಷರದಲ್ಲಿ) _____ ಯಂತೆ ಆಗುವ ಬಡ್ಡಿ ಸಹಿತ ಅಲ್ಲದೇ ನಿಯಮ ಪ್ರಕಾರ ದಂಡದ ಬಡ್ಡಿ ಸಹಿತ ಬ್ಯಾಂಕಿಗೆ ಜಮಾ ಮಾಡುವುದಾಗಿ ಈ ಮೂಲಕ ವಚನ ಕೊಡುತ್ತೇನೆ.

ತಾರೀಖು :

(ಸಾಲಗಾರನ ಸಹಿ)

ಬಾಂಡ

ನಾನು _____

ಸಾಕೀನ _____ ಬರಕೊಟ್ಟ ಕರಾರು ಪತ್ರ ಏನೆಂದರೆ - ಮೇಲೆ ನಮೂದಿಸಿದ ಪ್ರಕಾರ ನನ್ನ ಸ್ವಂತ ಸಾಮಾನುಗಳನ್ನು ಈ ಹೊತ್ತು ಭದ್ರತೆಗಾಗಿ ಕೊಟ್ಟಿದ್ದು ಸದರೀ ಸಾಮಾನುಗಳ ಮೇಲೆ ಮಂಜೂರಾದ ರೂ. _____

(ಅಕ್ಷರದಲ್ಲಿ) _____ ರೂ. ಗಳು ಈ ಹೊತ್ತು ನನಗೆ

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕು ನಿ, ವಿಜಯಪುರ ಇವರಿಂದ ಮುಟ್ಟಿರುತ್ತವೆ. ಸದರೀ ಸಾಲವನ್ನು ಬಡ್ಡಿ ಸಹಿತವಾಗಿ ದಿನಾಂಕ _____ ರ ಒಳಗಾಗಿ ಬ್ಯಾಂಕಿಗೆ ತಪ್ಪದೇ ತುಂಬುತ್ತೇನೆ. ಸದರೀ ಸಾಲಕ್ಕೆ ನೂರಕ್ಕೆ ವರ್ಷಕ್ಕೆ ರೂ. _____

(ಅಕ್ಷರದಲ್ಲಿ) _____ ಯಂತೆ ಬಡ್ಡಿಯನ್ನು ಮತ್ತು ಸಾಲ ಮುದ್ದತ ಮೀರಿದಲ್ಲಿ ದಂಡ ಅಂತಾ ಹೆಚ್ಚಿಗೆ ನೂರಕ್ಕೆ ರೂ. _____ ಯಂತೆ ಸಹಕೊಡಲು ಕಬೂಬಲ ಇರುತ್ತೇನೆ. ಮುದ್ದತಿಗೆ ಸರಿಯಾಗಿ ಸಾಲ ವ

ಬಡ್ಡಿಯನ್ನು ಜಮಾ ಮಾಡುವದು ತಪ್ಪಿದಲ್ಲಿ ನನ್ನ ಬಂಗಾರ ಸಾಮಾನುಗಳನ್ನು ಮಾರಾಟ ಮಾಡಿ ನನ್ನ ಸಾಲ ಮುಟ್ಟಿಸಿಕೊಳ್ಳಲು ಈ ಮೂಲಕ ಬ್ಯಾಂಕಿಗೆ ಅಧಿಕಾರ ಕೊಡುತ್ತೇನೆ. ಕಡಿಮೆ ಬೀಳುವ ರಕಮನ್ನು ಬ್ಯಾಂಕಿನವರು ಕಾಯಿದೇಶಿರ ಕ್ರಮಕ್ಕೆ ಕೊಂಡು ವಸೂಲ ಮಾಡಿದಲ್ಲಿ ಅದು ನನಗೆ ಬಂಧನಕಾರವಿರುತ್ತದೆ.

ಕಾಲ ಕಾಲಕ್ಕೆ ಬ್ಯಾಂಕಿನವರ ಆದೇಶದ ಮೇರೆಗೆ ಬಡ್ಡಿಯನ್ನು ತುಂಬಲು ಕಬೂಬಲ ಇರುತ್ತೇನೆ. ಬ್ಯಾಂಕಿನಿಂದ ನಾನು ಪಡೆದ ಇತರೆ ಯಾವುದೇ ಸಾಲ ಅಥವಾ ನಾನು ಜಾಮೀನು ಇದ್ದ ಯಾವುದೇ ಸಾಲ ಮುದ್ದತಿಗೆ ಸರಿಯಾಗಿ ವಸೂಲ ಬಾರದಿದ್ದಲ್ಲಿ ಈ ನನ್ನ ಬಂಗಾರ ಸಾಮಾನುಗಳ ಮೇಲೆ ಭೋಜಾ ಇಡುವ ಹಕ್ಕು ಬ್ಯಾಂಕಿಗೆ ಇರುತ್ತದೆ.

ಈ ಕರಾರು ಪತ್ರವು ನನಗೂ ನನ್ನ ವಾರಸದಾರರಿಗೂ ಬಂಧನಕಾರಕವಿರುತ್ತದೆ.

ತಾರೀಖು :

(ಸಾಲಗಾರನ ಸಹಿ)